



ಮೋಗ್ನಿ ತಿಂದ ಕೆಳ್ಳಿ ಸಿಕ್ಕಿದ್ದಿಂದ!

ಸಂಬಂಧಿಕರ ಮದುವೇಗಿಂದು ಹೋಗಿದ್ದಾಗ ತಾಂಚೂಲ ರೂಪದಲ್ಲಿ ಗುಲಾಬಿ ಗಿಡವೊಂದು ಕ್ಯೋಗಿ ಬಂದಿತ್ತು. ಅದನ್ನು ತಂದು ಮನೆಯಿಂಗಳದಲ್ಲಿ ನೆಟ್ಟಿದ್ದೆ. ಸಾವಯವ ಕೃಷಿಯತ್ತು ಬಿಲವಿರುವ ನಾನು, ರಾಸಾಯನಿಕ ಒಳಕೆಯ ಗೋಚರಿಗೆ ಹೋಗದೆ ಬರಿ ಸಾವಯವ ಗೊಬ್ಬರ ಹಾಕಿ ಗಿಡವನ್ನು ಪೋಷಿಸುತ್ತಿದ್ದೇನೆ. ಪೋಷಣಿಗೆ ತಕ್ಕಂತೆ ಗಿಡದ ತುಂಬೆಲ್ಲ ಮೋಗ್ನಿಗಳು ಚಿಗುರುಡೆದಿದ್ದವು. ಮೋಗ್ನಿ ಹೂವಾಗುವ ಸಮಯ. ಅವುಗಳು ಕೆಳ್ಳಿನೊಬ್ಬಿ ಗಿಡಕ್ಕೆ ದಾಂಗುಡಿ ಇಟ್ಟು ಚಿಗುರಿನ ಸಮೇತ ಮೋಗ್ನಿಗಳನ್ನು ತಿಂದು ತೇಗಿ ಪಾಲಾಯಿನ ಮಾಡಿದ್ದು!

ಮೋಗ್ನಿ ಅರಳುವ ಮುನ್ನಾವೇ ಹೀಗಾಯಿತೆಂದು ಬೆಳಗರೊಂಡೆ. ಒಂದೇ ಒಂದು ಗಿಡದ ಮೋಗ್ನಿಗಳಿಗೆ ಹೀಗಾಗಿದ್ದಕ್ಕೆ ನಾನು ವಿಚಲಿತನಾಡೆ. ಇನ್ನು ಸಾವಿರಾರು ಗಿಡಗಳನ್ನು ಬೆಳೆದ ರೈತರಿಗೆ ಹೀಗಾದರೆ ಅವರ ಪರಿಸ್ಥಿತಿ ಹೇಗೆ ಅನ್ನವುದೂ ಮನವರಿಕೆಯಾಯಿತು. ರೈತರ ನಿಜ ಸಮಸ್ಯೆ ಅರೆ ಕ್ಷಣಿ ಕಣ್ಣ ಮುಂದೆ ಬಂದು ಹೋಯಿತು. ಕೆಳ್ಳಿನನ್ನು ಹಿಡಿಯಲೇಹೇಕೆಂಬ ಹಟಕ್ಕೆ ಬಿಡ್ಡ.

ಕೆಚೆಗೆ ಬೆಳ್ಗೆಯೋಮ್ಮೆ ಹೂ ಗಿಡದತ್ತ ಕಣ್ಣಾಯಿಸಿದೊಡನೆ ಮೋಗಿನ ಕಾಂಡದ ಭಾಗಕ್ಕೆ ಏನೋ ಅಂಟಿಕೊಂಡಂತೆ ಕಂಡಿತು. ಸೂಕ್ಷ್ಮದ್ವಾಷಿ ಹಾಯಿಸಿದಾಗ ಕೆಳ್ಳಿ ಕಂಡ. ಅವನಿಗೆ ರೈತರು ಇಟ್ಟು ಹೆಸರು 'ಒಂದಕದ ಹುಳಿ'. ಗಿಡದ ಎಲೆಗಳ ಸಂಧಿಯಲ್ಲಿ ಅಡಗಿ ನೆಲೆಯೂರುವ ಈ ಹುಳು ಹೆಚ್ಚಾಗಿ ರಾತ್ರಿ ವೇಳೆ ಹೊರ ಬಂದು ಮೋಗ್ನಿಗಳನ್ನು ತಿಂದು ತೇಗಿಸುತ್ತಾವೆ. ಹಗಲಿನಲ್ಲಿ ದಾಳಿ ಮಾಡುವುದು ಅಪರಾಪ. ಹುಳುವನ್ನು ಹಿಡಿದು ಮರಣದಂಡನೆ ವಿಧಿಸಿದೆ!

—ಆರ್. ಮನೋಜ್, ಕೋಲಾರ

ದಂತದ ಕೃಗಡಿಯಾರ!

ಸೊರಬ, ಸಾಗರ, ಶಿರಸಿ ತಾಲ್ಲೂಕುಗಳ ಗುಡಿಗಾರರು ಶ್ರೀಗಂಧಿ, ಕಾಷ್ಟ. ಶಿಲ್ಲ ಮತ್ತು ದಂತದಂತಹ ವಸ್ತುಗಳಲ್ಲಿ ಕಲಾತ್ಮಕ ಕೃತಿಯ ತಯಾರಿಕೆಯಲ್ಲಿ ಎತ್ತಿದ ಕ್ಯೇಹಾಗೂ ವಿಶ್ವಾಷಿತಾರು. ಅವರಿಂದ ರೂಪಿತವಾಗಿದೆ ಎನ್ನುವ ಅಪರಾಪದ 'ದಂತ ದಗಡಿಯಾರ' (bracelet) ನೋಡಲು ಗಡಿಯಾರದ ರೀತಿಯಲ್ಲಿ ಕಲಾತ್ಮಕವಾಗಿ ರೂಪಗೊಂಡಿದೆ. ಗಡಿಯಾರದ ಜೈನ ಶುದ್ಧಬೆಳ್ಳಿಯಾದಿದ್ದು ಕ್ಯೇಗೆ ಕಟ್ಟಲು ಅನುಕೂಲವಾಗಿದೆ.

ದ್ವೇಯಲ್ಲಾನ ಹೊರಭಾಗದ ಮೇಲೆ ಚೆತ್ತಾರವಿದ್ದು, ಒಳಗೆ ಮುಖ್ಯಗಳ ಬದಲಿಗೆ ಸೂಕ್ಷ್ಮ ಕೆತ್ತನೆಯ 'ವಿನಾಯಕ'ನ ಮೂರ್ತಿ ಚಕ್ಕದಂತೆ ತಿರುಗುತ್ತದೆ. ಬದಿಯಲ್ಲಿ ಚಾವಿ ನೀಡುವ ಚಕ್ಕವನ್ನು ಮಾಡಿದ್ದು, ಶತಮಾನಕ್ಕೂ ಹಿಂದೆ ಕಲಾತ್ಮಕ ಸೃಷ್ಟಿಯಾದ ನೇಡಿತೆಗೆ ಸನಿಹದ ಅಪರಾಪದ ದಂತದ ಕೆತ್ತನೆ ಎಂದರೆ ತಪ್ಪಾಗಲೇಕ್ಕಿಲ್ಲ. ಶಿಲ್ಲಿಗೊಂದು ಸಲಾಂ!

—ರಾಮಕೃಷ್ಣ ಗೋವಿಲೆ, ಸೊರಬ



ನೀವೂ ಬರೆಯಿರಿ

'ಸುಧಾ' ವಾರ ಪತ್ರಿಕೆಯಲ್ಲಿ

ಪ್ರಕಟವಾಗುವ ನಿಮ್ಮಪ್ರಣಿ ಓದುಗರ ಅಂಕಣ. ನಿಮ್ಮ ಸುತ್ತಮುತ್ತಲಿನ ವಿಶೇಷ ಸಂಗತಿಗಳ ಬಗ್ಗೆ ನೂರು ಪದಗಳ ಬರಹ ಮತ್ತು ಅದಕ್ಕೆ ಸಂಬಂಧಿಸಿದ ಚೆಂದರ ಪೋಷಣವನ್ನು ನಮಗೆ ಕಳುಹಿಸಿಕೊಡಿ.

ವಿಳಾಸ: editorsu@sudha.co.in